

JITF INFRALOGISTICS LIMITED

CIN - L60231UP2008PLC069245

Regd. Office: A-1, UPSIDC Indl. Area, Nandgaon Road, Kosi Kalan, Distt. Mathura (U.P.)-281403

EXTRACT OF FINANCIAL RESULTS FOR THE QUARTER AND YEAR ENDED MARCH 31, 2023

Lacs)

Sl. No.	Particulars	Standalone					Consolidated				
		Quarter Ended			Year Ended		Quarter Ended			Year Ended	
		31.03.2023 Audited	31.12.2022 Unaudited	31.03.2022 Audited	31.03.2023 Audited	31.03.2022 Audited	31.03.2023 Audited	31.12.2022 Unaudited	31.03.2022 Audited	31.03.2023 Audited	31.03.2022 Audited
1	Total Income from operations	82.58	65.48	68.62	285.72	276.71	64,181.61	43,697.94	40,628.48	160,376.09	124,367.35
2	Profit/(loss) before tax and share of profit/(loss) of joint venture and exceptional items	13.58	3.65	10.59	31.48	25.59	(298.87)	(2,613.04)	(2,700.68)	(9,764.47)	(12,717.76)
3	Profit/(loss) before tax and share of profit/(loss) of joint venture and exceptional items	13.58	3.65	10.59	31.48	25.59	(259.67)	(2,612.48)	(2,692.66)	(9,718.71)	(12,703.51)
4	Net Profit/ (Loss) for the period after Tax (after Exceptional items)	6.61	2.03	7.92	19.28	19.14	(948.16)	(2,854.35)	(2,927.88)	(10,714.07)	(12,876.09)
5	Total Comprehensive Income for the period [Comprising Profit/(Loss) for the period (after tax) and Other Comprehensive income (after tax)]	(11.63)	2.52	9.35	2.51	21.09	(939.47)	(2,845.00)	(2,854.08)	(10,443.23)	(12,711.54)
6	Equity Share Capital	514.07	514.07	514.07	514.07	514.07	514.07	514.07	514.07	514.07	514.07
7	Reserves (excluding Revaluation Reserve) as at Balance Sheet date	-	-	-	31,510.55	31,508.04	-	-	-	(89,632.13)	(77,136.22)
8	Earnings Per Share (of ₹ 2/- each)										
	(1) Basic (₹)	0.03	0.01	0.03	0.08	0.07	(7.81)	(13.20)	(12.89)	(49.67)	(55.97)
	(2) Diluted (₹)	0.03	0.01	0.03	0.08	0.07	(7.81)	(13.20)	(12.89)	(49.67)	(55.97)

Notes:

- The figures for the quarter ended March 31, 2023 and March 31, 2022 are the balancing figures between the audited figures in respect of the full financial year and the published unaudited year to date figures upto third quarter of the respective financial year which were subject to limited review by the auditor.
- The above is an extract of the detailed format of Standalone and Consolidated financial results for the year ended on 31st March, 2023 filed with the stock exchanges under Regulation 33 of the SEBI (Listing and Other Disclosure Requirements) Regulations, 2015. The full format of the Standalone and Consolidated results for the year ended on 31st March, 2023 are available on the websites of stock exchanges ([www.nseindia.com/www.bseindia.com](http://www.nseindia.com/www.bseindia.com)) and on the Company's website ([www.jindalinfralogistics.com](http://www.jindalinfralogistics.com)).

On behalf of Board of Directors of JITF Infracore Limited

Amarendra Kumar Sinha

Whole Time Director

DIN : 08190565

Place : New Delhi

Date : 26th May, 2023

# GOKALDAS EXPORTS LIMITED

Corporate Identity Number (CIN) : L18101KA2004PLC033475

Regd. Office: No. 25, 2nd Cross, 3rd Main, Industrial Suburb, Yeshwanthpur, Bangalore-560022.

Tel: +91 80 68951000 Fax: +91 80 68951001 E-mail: info@gokaldasexports.com Website: www.gokaldasexports.com

## Statement of audited standalone Ind AS financial results for the quarter and year ended March 31, 2023

(Regulation 47(1) (b) of the SEBI (LODR) Regulations, 2015)

(in Rs. lakh, except earnings per share)

Sl. No.	Particulars	Standalone					Consolidated				
		Quarter Ended			Year ended		Quarter Ended			Year ended	
		Mar 31, 2023	Dec 31, 2022	Mar 31, 2022	Mar 31, 2023	Mar 31, 2022	Mar 31, 2023	Dec 31, 2022	Mar 31, 2022	Mar 31, 2023	Mar 31, 2022
		(Refer note 1)	Unaudited	(Refer note 1)	Audited	Audited	(Refer note 1)	Unaudited	(Refer note 1)	Audited	Audited
1	Total Income	53,200.78	52,932.57	58,781.28	2,25,165.13	1,80,003.49	53,012.18	52,809.53	58,795.47	2,24,722.93	1,80,100.34
2	Net profit/(Loss) before tax and exceptional items	5,285.11	4,941.92	5,227.87	20,377.33	11,672.97	5,076.55	4,775.19	5,237.71	19,833.93	11,703.13
3	Net profit/(Loss) before tax and after exceptional items	5,285.11	4,941.92	5,227.87	20,982.36	11,672.97	5,076.55	4,775.19	5,237.71	20,438.96	11,703.13
4	Net Profit/(Loss) after tax and exceptional items	4,927.82	4,224.82	6,076.15	17,840.04	11,672.97	4,719.26	4,058.09	6,090.99	17,296.64	11,708.13
5	Total Comprehensive Income for the period / year	8,182.61	4,671.23	5,301.01	15,606.52	12,381.87	7,924.58	4,563.55	5,313.18	15,074.20	12,416.61
6	Paid-up equity share capital (face value Rs 5 each, fully paid up)	3,028.90	3,028.90	2,948.85	3,028.90	2,948.85	3,028.90	3,028.90	2,948.85	3,028.90	2,948.85
7	Other equity as shown in the Audited Balance Sheet of the previous year	-	-	-	86,270.07	68,014.11	-	-	-	85,596.22	67,868.70
8	Earnings per equity share (EPS) face value (of Rs. 5 each)										
	Basic	8.13	6.97	10.30	29.50	23.01	7.79	6.70	10.33	28.60	23.08
	Diluted	7.75	6.63	10.00	28.05	22.07	7.42	6.37	10.02	27.20	22.14

### Notes:

- The figures for quarter ended March 31 of current and the previous years in the standalone and consolidated Ind AS financial results are the balancing figures between the audited figures in respect of the full financial years and the unaudited published year-to-date figures for nine months ended December 31 for respective years.
- The above is an extract of the detailed format of Quarterly / Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the financial results are available on the stock exchange websites [www.bseindia.com](http://www.bseindia.com) and [www.nseindia.com](http://www.nseindia.com) and on the company's website ([www.gokaldasexports.com](http://www.gokaldasexports.com))

For Gokaldas Exports Ltd.

Sd/-

**Sivaramakrishnan Ganapathi**

Vice Chairman and Managing Director

DIN: 07954560

Place: Bengaluru

Date: May 25, 2023



ಸಂಚಾರ ಬೆಳಿಗ್ಗೆ 6ರಿಂದಲೇ ಆರಂಭವಾಗಲಿವೆ. ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಚಾರ ಆರಂಭವಾಗುತ್ತಿತ್ತು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ. ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗಳೇರಿ, ಬೈಯಪ್ಪನಹಳ್ಳಿ, ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಿಂದ ಮೊದಲ ರೈಲುಗಳು ಬೆಳಿಗ್ಗೆ 6 ಗಂಟೆಗೆ ಹೊರಡಲಿವೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಸಿದ್ಧರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಪಾಕಿಸ್ತಾನ ಬಿ ಎ ದಾ ಬಾ ದ್ ಎಂದು ಘೋಷಣೆ ಕೂ ಗಿ ದ ವ ರ ನ್ನು ಬಂಧಿಸಲಿ' ಎಂದು ದಿಜಿಪಿ ರಾಜ್ಯ ಘಟಕದ ಅಧ್ಯಕ್ಷ

ನಳಿನ್‌ಕುಮಾರ್ ಕಟೀಲ್ ಇಲ್ಲಿ ಸವಾಲು ಹಾಕಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅರೆಸ್ಟ್ ರಾಷ್ಟ್ರಭಕ್ತಿಯನ್ನು ಕಲಿಸಿದೆ. ಪ್ರಧಾನಿ ಮೋದಿ ಅರೆಸ್ಟ್ ಸ್ವಯಂ ಸೇವಕರು. ನೆಹರೂ, ಇಂದಿರಾಗಾಂಧಿ ಎಲ್ಲರೂ ಹಿಂದೆ ನಿಷೇಧಕ್ಕೆ ಯತ್ನಿಸಿ ಕೈ ಸುಟ್ಟುಕೊಂಡಿದ್ದಾರೆ' ಎಂದರು.



ಮಂಗಳೂರು: 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಮತೀಯ ಸಂಘಟನೆಗಳ ಕುಮ್ಮಕ್ಕಿನಿಂದ ಹತ್ಯೆಗಳು ನಡೆದಿವೆ. ಇದರ ಹಿಂದಿರುವ ವ್ಯಕ್ತಿಗಳು ಯಾರು ಎಂಬ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬಂದರೆ ಜಿಲ್ಲೆಯಲ್ಲಿ ರಾಜಕೀಯ ಹತ್ಯೆಗಳು ನಿಂತು ಸಾಮರಸ್ಯ ಉಳಿಯುತ್ತದೆ' ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಪ್ರತಿಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಹತ್ಯೆಗಳಲ್ಲಿ ಶರತ್ ಮಡಿವಾಳ, ಅಶ್ವತ್ಥ, ಜಲೀಲ್, ಮಸೂದ್, ಪ್ರವೀಣ್ ನಟ್ಟಾರ ಸೇರಿ ಅನೇಕ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಹತ್ಯೆಯಲ್ಲಿ ಭಾಗಿಯಾದವರಲ್ಲಿ ದಿಜಿಪಿ, ಎಸ್‌ಡಿಪಿಐ ಕಾರ್ಯಕರ್ತರು ಇರಬಹುದು. ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಇಲ್ಲಿ ಎಂದು ಅನೇಕ ಬಾರಿ ಹೇಳಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ' ಎಂದರು.

'ಪ್ರಿಯಾಂಕ್ ಖರ್ಗೆ ಅವರು ಮಾಡಲು ನಿಮಗೆ ಹಕ್ಕಿಲ್ಲ. ನಾವು ನಾಲಿಗೆ ಹಿಡಿದಲ್ಲಿಟ್ಟು ಮಾತನಾಡಲಿ. ನೀವು ಮತ್ತೆ ಬಜರಂಗ ದಳ, ಅರೆಸ್ಟ್ ನಿಷೇಧ ಏನು ನಿಷೇಧ ಮಾಡುವುದಿದೆ' ಎಂದು

ಆಗುತ್ತದೆ. ಕಾಂಗ್ರೆಸ್ ಪಕ್ಷ ಒಳಜಗಳ ಹೊರ ಬರುವುದನ್ನು ತಡೆಯಲು ಮಾಡಿರುವ ಷಡ್ಧಂತ್ರದ ಭಾಗವಾಗಿ ಅರೆಸ್ಟ್ ಹೆಸರನ್ನು ಮುನ್ನೆಲೆಗೆ ತರಲಾಗಿದೆ' ಎಂದು ಟೀಕಿಸಿದರು.

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಐದು ಉಚಿತ ಗ್ಯಾರಂಟಿಗಳನ್ನು ನೀಡಿದೆ. ಅಧಿಕಾರಕ್ಕೆ ಬಂದು 20 ದಿನ ಕಳೆದರೂ ಆ ಬಗ್ಗೆ ಮಾತಿಲ್ಲ. 'ಜನರು ವಿದ್ಯುತ್ ಬಿಲ್ ಪಾವತಿಸಬಾರದು ಅಂತ ನಾನೇ ಹೇಳಲೇನೆ. ಜನರ ಆಕ್ರೋಶ ಸಹಜ. ಜನರಿಗೆ ತೊಂದರೆಯಾದರೆ ನಾವು ಅವರ ಪರ ನಿಲ್ಲುತ್ತೇವೆ. ವಿದ್ಯುತ್ ಬಿಲ್ ನೀಡಲು ಬರುವ ನೌಕರರ ಮೇಲೆ ಹಲ್ಲೆಯಾದರೆ ಅದಕ್ಕೆ ಸರ್ಕಾರ ಹೊಣೆಯಾಗುತ್ತದೆ' ಎಂದು ಎಚ್ಚರಿಸಿದರು.

## ಮನೆ ಮಹಡಿಯಿಂದ ಬಿದ್ದು ಗಾಯಗೊಂಡು

ಪ್ರಜಾವಾಣಿ ವಾರ್ತೆ

ಬೆಂಗಳೂರು: ಮಿಡುಳು ನಿಷ್ಠಿಯ ಗೊಂಡಿದ್ದ ಆಟೋ ಚಾಲಕರೊಬ್ಬರ ಹೃದಯವನ್ನು, ಅಂಗಾಂಗ ವೈಫಲ್ಯದಿಂದ ಒಳಲುತ್ಪಿದ್ಧ 59 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ.

ಮಳೆ ನೀರು ಮನೆಯೊಳಗೆ ಬರದಂತೆ ತಡೆಯಲು ಮಹಡಿ ಮೇಲೆ ಹತ್ತಿದ 28 ವರ್ಷದ ಆಟೋ ಚಾಲಕ, ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಜಿ.ಪಿ. ನಗರದ ಆಸ್ಪತ್ರೆ ಆರೈಕೆ ಆಸ್ಪತ್ರೆಗೆ ಮೇ 21ರಂದು ದಾಖಲಿಸಲಾಗುತ್ತಿತ್ತು. ಮೇ 24ರಂದು ಅವರ ಮಿಡುಳು ನಿಷ್ಠಿಯಾಗೊಂಡಿರುವುದಾಗಿ ವೈದ್ಯರು ನಿಷ್ಠೆಯಾಗೊಂಡಿರುವುದಾಗಿ ವೈದ್ಯರು ಘೋಷಿಸಿದರು. ಅವರಿಗೆ ಪತ್ನಿ ಹಾಗೂ ಒಂದೂವರೆ ವರ್ಷದ ಮಗುವಿದೆ. ಕುಟುಂಬದವರು ಅಂಗಾಂಗ ದಾನಕ್ಕೆ

ಸಮ್ಮತಿ ಸೂಚಿಸಿದ್ದರಿಂದ ಹೃದಯ ಪಡೆದು, ರಾಜರಾಜೇಶ್ವರಿ ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗೆ ಮೇ 25ರಂದು ಕಸಿ ನಡೆಸಲಾಯಿತು.

ದಾನಿಯ ಯಕ್ಕತ್ತು ಮತ್ತು ಒಂದು ಮೂತಪಿಂಡವನ್ನು ಆಸ್ಪತ್ರೆ ಆರೈಕೆ, ಮೇದೋಜೀವಕ ಗ್ರಂಥಿ ಮತ್ತು ಇನ್ನೊಂದು ಮೂತಪಿಂಡವನ್ನು ದಿಜಿಪಿ ಗೆನೆಗಲ್ ಗೋಬಲ್ ಆಸ್ಪತ್ರೆಗೆ, ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿದೆ.

ಕಸಿಗೆ ಒಳಗಾದ 59 ವರ್ಷದ ವ್ಯಕ್ತಿ 'ಇಸ್ಕಿಮಿಕ್ ಕಾರ್ಡಿಯೋಮಯೋಪಥಿ' ಯಿಂದ ಬಳಲುತ್ತಿದ್ದರು. ಅವರ ಹೃದಯವು ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಕಳೆದುಕೊಂಡಿತ್ತು. ಇದರಿಂದಾಗಿ

## ವೆಂಕಟರಮಣಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ

ಕೆ.ಆರ್.ಪುರ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶ್ರೀಕೋಟೆ ವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವ ಇದೇ 27 ರಂದು

ವೈಭವದಿಂದ ನಡೆಯಲಿದೆ ಎಂದು ದೇವಸ್ಥಾನಗಳ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಎಲ್. ಮುನಿಸ್ವಾಮಿ ತಿಳಿಸಿದರು. ವಿಶೇಷ ಹೂವಿನ ಅಲಂಕಾರದೊಂದಿಗೆ ಶನಿವಾರ ಮಧ್ಯಾಹ್ನ 12.05ಕ್ಕೆ ಶಾಸಕ ಬೈರಿತಿ

ದೈವಿಕ ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗಜನ) ಸಹಿಅಕರಣ ಇಲಾಖೆ ಹಡಿಯಲ್ಲಿನ ಪಂ. ವೀನದಯಾಳಿ ಉಪಾಧ್ಯಾಯ ರಾಷ್ಟ್ರೀಯ ದೈವಿಕ ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗಜನ) ಸಂಸ್ಥೆ



ಗಾಮಾಜಕ ಸ್ವಾಯ ಮತ್ತ ಸಹಿಅಕರಣ ಸಚಿವಾಲಯ 4, ಎಸ್ಕಾ ದಿಗಂಬರ ಮಾರ್ಗ, ನವದೆಹಲಿ - 110002

ವೆಚ್ಚಿನ ಪ್ರಕಟಣೆ (ಬಾಹೀರಾಹ ಸಂ. 2 / 2023) ದೈವಿಕ ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗಜನ) ಕೌಶಲ್ಯಾಭಿವೃದ್ಧಿ, ಮನಃಪರಿಸ್ಥಿತಿ ಹಾಗೂ ಸಬಲೀಕರಣಕ್ಕಾಗಿ ಲಕ್ನೊ (ಉತ್ತರ ಪ್ರದೇಶ) ಮತ್ತು ಶ್ರೀನಗರ (ಕೇಂ.ಪ್ರ. ಜಿ.ಕಾ) ಗಳಲ್ಲಿ ಸ್ಥಾಪಿಸಿಗೊಂಡಿರುವ ಸಂಯುಕ್ತ ಪ್ರಾದೇಶಿಕ ಕೇಂದ್ರಗಳ ನಿರ್ದೇಶಕ ಹುದ್ದೆಗೆ, ಡೆಪ್ಯುಟಿ ಸೆನ್ಸಿಟಿವ್ ಅಧಿಕಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕ್ರ. ಸಂ.	ಹುದ್ದೆಯ ಹೆಸರು	ಹುದ್ದೆಗಳ ಸಂಖ್ಯೆ	ಸೇವಕಾಂತಿ ವಿಧಾನ	ವೇತನ ಶ್ರೇಣಿ ಹಂತ
1.	ನಿರ್ದೇಶಕ	ಎರಡು (02)	ಡೆಪ್ಯುಟಿ ಸೆನ್ಸಿಟಿವ್ / ಗುತ್ತಿಗೆ	ಡೆಪ್ಯುಟಿ ಸೆನ್ಸಿಟಿವ್: ಪಿ.ಎಂ.ಎಲ್.-12 ಗುತ್ತಿಗೆ: ಮಾಸಿಕ ಕ್ರೋಢೀಕೃತ ವೇತನ ರೂ. 90,000/- ಜೊತೆಗೆ ವಾರ್ಷಿಕ 3% ವೇತನ ಹೆಚ್ಚಳ ಸೌಲಭ್ಯ.

ಸದರಿ ಬಾಹೀರಾಹ ಎಂಪ್ಲಾಯ್‌ಮೆಂಟ್ ನ್ಯೂಸ್ ಪೇಪರ್‌ನಲ್ಲಿ ಪ್ರಕಟಗೊಂಡ ದಿನಾಂಕದಿಂದ 45 ದಿನಗಳು ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವಾಗಿರುತ್ತದೆ. ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಮತ್ತು ಅಪೂರ್ಣವಾಗಿ ಧರ್ತಿ ಮಾಡಲಾಗಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ನಮ್ಮ [www.pdnippd.in](http://www.pdnippd.in) ಮತ್ತು [www.iphnewdelhi.in](http://www.iphnewdelhi.in) ವೆಬ್‌ಸೈಟ್‌ಗಳನ್ನು ಪರಿಶೀಲಿಸಬಹುದು. ಒಂದು ವೇಳೆ, ಯಾವುದೇ ತಿದ್ದುಪಡಿ ಉಂಟಾದಲ್ಲಿ, ಅಂತಹುದನ್ನು ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ.

ನಿರ್ದೇಶಕರು (ಪಿಡಿಎಂಎನ್‌ಪಿಪಿಡಿ) CBC 38103/12/0005/2324

# GOKALDAS EXPORTS LIMITED

Corporate Identity Number (CIN) : L18101KA2004PLC033475

Regd. Office: No. 25, 2nd Cross, 3rd Main, Industrial Suburb, Yeshwanthpur, Bangalore-560022.

Tel: +91 80 68951000 Fax: +91 80 68951001 E-mail: [info@gokaldasexports.com](mailto:info@gokaldasexports.com) Website: [www.gokaldasexports.com](http://www.gokaldasexports.com)

**Statement of audited standalone Ind AS financial results for the quarter and year ended March 31, 2023**

(Regulation 47(1) (b) of the SEBI (LODR) Regulations, 2015) (in Rs. lakh, except earnings per share)

Sl. No.	Particulars	Standalone					Consolidated				
		Quarter Ended		Year ended		Quarter Ended		Year ended			
		Mar 31, 2023	Dec 31, 2022	Mar 31, 2022	Mar 31, 2023	Mar 31, 2022	Mar 31, 2023	Dec 31, 2022	Mar 31, 2022	Mar 31, 2023	Mar 31, 2022
		(Refer note 1)	Unaudited	(Refer note 1)	Audited	Audited	(Refer note 1)	Unaudited	(Refer note 1)	Audited	Audited
1	Total Income	53,200.78	52,932.57	58,781.28	2,25,165.13	1,80,003.49	53,012.18	52,809.53	58,795.47	2,24,722.93	1,80,100.34
2	Net profit/(Loss) before tax and exceptional items	5,285.11	4,941.92	5,227.87	20,377.33	11,672.97	5,076.55	4,775.19	5,237.71	19,833.93	11,703.13
3	Net profit/(Loss) before tax and after exceptional items	5,285.11	4,941.92	5,227.87	20,982.36	11,672.97	5,076.55	4,775.19	5,237.71	20,438.96	11,703.13
4	Net Profit/(Loss) after tax and exceptional items	4,927.82	4,224.82	6,076.15	17,840.04	11,672.97	4,719.26	4,058.09	6,090.99	17,296.64	11,708.13
5	Total Comprehensive Income for the period / year	8,182.61	4,671.23	5,301.01	15,606.52	12,381.87	7,924.58	4,563.55	5,313.18	15,074.20	12,416.61
6	Paid-up equity share capital (face value Rs 5 each, fully paid up)	3,028.90	3,028.90	2,948.85	3,028.90	2,948.85	3,028.90	3,028.90	2,948.85	3,028.90	2,948.85
7	Other equity as shown in the Audited Balance Sheet of the previous year				86,270.07	68,014.11				85,596.22	67,868.70
8	Earnings per equity share (EPS) face value (of Rs. 5 each)										
	Basic	8.13	6.97	10.30	29.50	23.01	7.79	6.70	10.33	28.60	23.08
	Diluted	7.75	6.63	10.00	28.05	22.07	7.42	6.37	10.02	27.20	22.14

**Notes:**

- The figures for quarter ended March 31 of current and the previous years in the standalone and consolidated Ind AS financial results are the balancing figures between the audited figures in respect of the full financial years and the unaudited published year-to-date figures for nine months ended December 31 for respective years.
- The above is an extract of the detailed format of Quarterly / Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the financial results are available on the stock exchange websites [www.bseindia.com](http://www.bseindia.com) and [www.nseindia.com](http://www.nseindia.com) and on the company's website ([www.gokaldasexports.com](http://www.gokaldasexports.com))

Sd/-  
**Sivaramakrishnan Ganapathi**  
Vice Chairman and Managing Director  
DIN: 07954560

Place: Bengaluru  
Date: May 25, 2023

Visit ...

The Vision of Asia

Visit